

ಪರಮೋಚ್ಛಿನಿಂದ ಬಂದ ಸಂದೇಶಗಳು



ಅಖಿಲ
ಭಾರತ
ಪತ್ರಿಕೆ
ಜುಲೈ 2015




*Every moment all the unforeseen,
the unexpected, the unknown is before us...*

- The Mother

ಅಖಿಲ ಭಾರತ ಪತ್ರಿಕೆ	ಪರಿವಿಡಿ
<p>ಸಂಪಾದಕರು ಡಾ ಕೆ.ಎಸ್. ಆಮೂರ ಎಂ.ಎಸ್.ಸಿ, ಪಿಎಚ್.ಡಿ, ಶಿವಗಿರಿ, ಧಾರವಾಡ - 580 007. ಫೋನ್ : 0836 - 2774044</p> <p>ಪರಿಶೀಲನಾ ಸಮಿತಿ, ಧಾರವಾಡ ಡಾ ಗುರುಲಿಂಗ ಕಾಪಸೆ ಡಾ ಪಾರ್ವತಿ ನಾರಾಯಣರಾವ್ ಡಾ ಸುಶೀಲಾ ಬಳುಂಡಗಿ</p> <p>ಡಿ.ಟಿ.ಪಿ ಗಣಕಯಂತ್ರ ಕೇಂದ್ರ ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಸ್ಟ್ (೦) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಆಫ್‌ಸೆಟ್ ಮುದ್ರಣ : ಶೇಷ ಸಾಯಿ ಇ ಫಾರ್ಮ್ ಪ್ರೈ.ಲಿ. ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಸ್ಟ್ (೦) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಕಾಶಕರು : ಶ್ರೀ ಅಜಿತ್ ಸಬ್ಬೀಸ್, ಕಾರ್ಯಾಧ್ಯಕ್ಷರು, ಶ್ರೀ ಅರವಿಂದೋ ಸೊಸೈಟಿ ರಾಜ್ಯ ಸಮಿತಿ, ಕರ್ನಾಟಕ, "ಶ್ರೀ ಅರವಿಂದ ಮಾರ್ಗ" ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಾಯೋಜಕರು : ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಸ್ಟ್ (೦) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು-560078. ಫೋನ್ : 080 - 2244 9882 http://abp.sirinudi.org</p>	<p>“ಪರಮೋಚ್ಚನಿಂದ ಬಂದ ಸಂದೇಶಗಳು”</p> <p>ಅನು : ಡಾ. ಕೆ.ಎಸ್. ಆಮೂರ</p> <p>ಶ್ರೀಮಾತೆಯವರ ಸಹಿ 3 ಪ್ರಾರ್ಥನೆಗಳು 6 ಉದ್ದೇಶ 10 ಸ್ವಾತಂತ್ರ್ಯ 13 ಆಚರಣೆ 17 ಶ್ರೀ ಅರವಿಂದರು 27 ಶ್ರೀಮಾತೆ 32 ದೈವೀ ಪ್ರಕಾಶದ ಎಳೆಗಳು 37 ವಾರ್ತಾಪತ್ರ 39</p> <p>(All India Magazine) ದ ಸಂಪಾದಕರ ಟಿಪ್ಪಣಿ:</p> <p>ಬರೆದದ್ದನ್ನು ಹಾಗೂ ಅದಿದ್ದ ಹಾಗೆ ಅದಕ್ಕೆ ಸಹಿ ಹಾಕಿದ್ದನ್ನು ಸ್ವೀಕರಿಸುವುದು ಹಾಗೂ ಒಪ್ಪಿಕೊಳ್ಳುವುದು ಸಹಿಯೊಂದರ ಅಭಿವ್ಯಕ್ತಿಯಾಗಿರುತ್ತದೆ. ಹಾಗೆಯೇ ಅದು ಸಹಿ ಮಾಡುವ ವ್ಯಕ್ತಿಯ ಹೆಸರು ಒಳಗೊಂಡ ಒಂದು ಬಗೆಯ ದೈವೀ ಸಾಮರ್ಥ್ಯಕ್ಕೆ ಮೂರ್ತರೂಪ ಕೊಡುವಿಕೆ ಹಾಗೂ ಭೌತಿಕರೂಪ ಕೊಡುವಿಕೆ ಆಗಿರುತ್ತದೆ. ಶ್ರೀಮಾತೆಯವರು ಹಾಗೂ ಶ್ರೀ ಅರವಿಂದರು ಯಾವುದೊಂದರ ಮೇಲೆ ಸಹಿ ಮಾಡಿದಾಗ ಅದು ಕೇವಲ ಔಪಚಾರಿಕ ವಿಷಯವಾಗಿರಲಿಲ್ಲ. ಅವರ ಎಲ್ಲ ದೈವೀ ಕ್ರಿಯೆಗಳ ಹಾಗೆ ಇದೂ ಕೂಡ ಪೃಥ್ವಿಗೆ ಹಾಗೂ ಮನುಕುಲಕ್ಕೆ ಆಶೀರ್ವದಿಸುವುದಾಗಿತ್ತು. ದೈವೀ ಕೃಪೆಯ ಒಂದು ಕ್ರಿಯೆಯಾಗಿತ್ತು, ಅವರು ಸಹಿ ಮಾಡಿದ್ದನ್ನು ನೆರವೇರಿಸಿ ಕೊಡುವುದಕ್ಕಾಗಿ ಅವರ ಹೆಸರಿನಲ್ಲಿರುವ ದೈವೀ ಸಾಮರ್ಥ್ಯದ</p>

ಏನೋ ಒಂದಕ್ಕೆ ಮೂರ್ತರೂಪ ಕೊಡುವುದಾಗಿತ್ತು, ಶ್ರೇಷ್ಠ ಮತ್ತು ಉಚ್ಚತರ ದೈವೀ ಜೀವನಕ್ಕೆ ಅಭೀಪ್ಸೆ ಪಡುವ ವ್ಯಕ್ತಿಯನ್ನು, ಸರ್ವಸಾಧಾರಣ ರೀತಿಯ ಮನುಕುಲವನ್ನು ಸ್ವೀಕರಿಸುವುದಾಗಿತ್ತು. ಸಹಿಯ ರೂಪದಲ್ಲಿರುವ ಶಬ್ದ ಪರಮೋಚ್ಚನ ಮುದ್ರೆ-ಯಾಗಿರುವುದರಿಂದ ಅದರ ಸಾಮರ್ಥ್ಯ ಅಧಿಕವಾಗುತ್ತದೆ. ತಮ್ಮ ಸಹಿ ಪರಮೋಚ್ಚನಿಂದ ಬಂದ ದೈವೀ ಕೃಪೆಯ ಸಂದೇಶವಾಹಕ ಪಕ್ಷಿ ಎಂದು ಆ ಸಹಿಯ ಅಂತರಾರ್ಥವನ್ನು ಶ್ರೀಮಾತೆಯವರು ವಿವರಿಸಿ ಹೇಳಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಶ್ರೀಮಾತೆಯವರು ತಮ್ಮದೇ ಕೈಬರಹದಿಂದ ಬರೆದುಕೊಟ್ಟು ಸಹಿ ಮಾಡಿದ ಸಂದೇಶಗಳನ್ನು ಈ ಸಂಚಿಕೆಯಲ್ಲಿ ಪ್ರಕಟಿಸುತ್ತಿದ್ದೇವೆ. ಹಾಗಾಗಿ ಇದು ವಿಶೇಷ ಸಂಚಿಕೆಯಾಗಿದೆ. ತಿಂಗಳಿನ ಪ್ರತಿಯೊಂದು ದಿನ ಯೋಚನೆಯೊಂದನ್ನು ಕೈಗೆತ್ತಿಕೊಂಡು ಅದನ್ನು ಕುರಿತು ಚಿಂತನ ಹಾಗೂ ಧ್ಯಾನ ಕೈಕೊಳ್ಳಬಹುದಾಗಿದೆ ಮತ್ತು ಅದನ್ನು ದೈನಂದಿನ ಜೀವನದಲ್ಲಿ ಆಚರಣೆಗೆ ತರಬಹುದಾಗಿದೆ.



ಶ್ರೀಮಾತೆಯವರ ಸಹಿ

ಇದು ಸಹಿಯನ್ನು ರೇಖಾಚಿತ್ರಗಳ ಮೂಲಕ ನಿರೂಪಿಸಿದ್ದಾಗಿದೆ. ಅದರರ್ಥ "ಪೃಥ್ವಿಯ ಮೇಲೆ ದೈವೀ ಶಾಂತಿಯನ್ನು ಪ್ರತಿನಿಧಿಸುವ ಪಕ್ಷಿಯ ಅವರೋಹಣ" ಎಂದಿದೆ. ಅದರ ರೆಕ್ಕೆಗಳು ಪೃಥ್ವಿಯತ್ತ ಬಾಗಿಕೊಂಡಿವೆ. ಅದು ಪೃಥ್ವಿಯತ್ತ

ಕೆಳಗಿಳಿದು ಬರುತ್ತಿದೆ. ಬಾಗಿಕೊಂಡ ಅದರ ರೆಕ್ಕೆಗಳು ಮಾಡುವ ಕೋನವನ್ನು ಮತ್ತು ಅದು ಪೃಥ್ವಿಯತ್ತ ಹೇಗೆ ಕೆಳಗಿಳಿದು ಬರುತ್ತಿದೆ ಎಂಬುದನ್ನು ನೀವು ನೋಡುವಿರಲ್ಲವೆ? ಅದು ದೈವೀ ಶಾಂತಿಯನ್ನು ತರುವುದಕ್ಕಾಗಿದೆ. ಅದು ಶಾಂತಿಯ ಸಂದೇಶವಾಹಕ. ದೈವೀ ಶಾಂತಿಯ ಪಕ್ಷಿ ಪೃಥ್ವಿಯ ಮೇಲೆ ಇಳಿದು ಬರುವುದಾಗಿದೆ.

ಸಹಿಗೆ ಈ ಪಕ್ಷಿ ಹೇಗೆ ಅನುಗುಣವಾಗಿದೆ ಎಂಬುದನ್ನು ನಾನು ಈಗ ವಿವರಿಸಿ ಹೇಳುತ್ತೇನೆ. ನೋಡಿರಿ, ಇದು ಪಕ್ಷಿಯ ಬಾಲ. ಇಲ್ಲಿ ಬಾಲದ ಎರಡು ತುದಿಗಳಿವೆ. ಮತ್ತು ಆ ಬಾಲವನ್ನು ರೆಕ್ಕೆಯ ಹಾಗೆ ವಿಸ್ತರಿಸುತ್ತ ಹೋಗುತ್ತೇನೆ. ಅದು ವಕ್ರರೇಖೆಯ ಹಾಗೆ ಕಾಣುತ್ತದೆ. ನೀವು ಪಕ್ಷಿಗಳ ರೆಕ್ಕೆಗಳನ್ನು ನೋಡಿದ್ದೀರಿ. ಅವು ಈ ರೀತಿಯವಾಗಿರುತ್ತವೆ.

ಹೀಗೆ ಬಾಲದ ಈ ಎರಡು ತುದಿಗಳು ಮತ್ತು ಒಂದು ರೆಕ್ಕೆ ಇವು ಪಕ್ಷಿಯ ಒಂದು ಭಾಗದಲ್ಲಿವೆ. ಮತ್ತು ಇದು ಇನ್ನೊಂದು ರೆಕ್ಕೆ. ಅವು ವಿಶಾಲ ರೆಕ್ಕೆಗಳು. ಎರಡು ಬಿಂದುಗಳಿಂದ ಇಲ್ಲಿ ನಿರೂಪಿಸಲಾದ ಇವು ಕಣ್ಣುಗಳು ಮತ್ತು ಇಲ್ಲಿ ಶಿರವಿದೆ.

ಆ ಪಕ್ಷಿ ಬಹಳ ದೂರದಿಂದ ಬರುತ್ತಿರುವ ಹಾಗೆ ಮನುಷ್ಯ ನೋಡುತ್ತಾನೆ, ಆ ಕಾರಣದಿಂದಾಗಿಯೇ ಅವನು ಹೊಳೆಯುತ್ತಿರುವ ಕಣ್ಣುಗಳನ್ನಷ್ಟೇ ನೋಡುತ್ತಾನೆ, ಆ ಪಕ್ಷಿಯ ಆಕಾರದ ಎಲ್ಲ ವಿವರಗಳನ್ನಲ್ಲ. ಅದಕ್ಕೆ ಬಹಳ ಭವ್ಯವಾದ ರೆಕ್ಕೆಗಳಿವೆ ಮತ್ತು ಅದು ಈ ರೀತಿ ಒಂದು ಬದಿಗೆ ವಾಲಿಕೊಂಡಿದೆ, ಆ ಕಾರಣದಿಂದಾಗಿ ಅದರ ದೇಹ ಮರೆಯಲ್ಪಡಿದೆ. ಮನುಷ್ಯ ಅದರ ದೇಹವನ್ನು ನೋಡುವುದಿಲ್ಲ, ಅದು ಅದರ ಭವ್ಯ ರೆಕ್ಕೆಯ ಹಿಂದೆ ಅಡಗಿದೆ. ಬಹಳ ದೂರದಿಂದ ಮನುಷ್ಯ ಅದರ ಎರಡು ಕಣ್ಣುಗಳನ್ನು, ಚುಂಚನ್ನು ಹಾಗೂ ಅಂತಹದೆಲ್ಲವನ್ನು ನೋಡುತ್ತಾನೆ. ಏಕೆಂದರೆ ಕಣ್ಣುಗಳಷ್ಟೇ ಹೊಳೆಯುತ್ತಿರುತ್ತವೆ, ಕಣ್ಣುಗಳು ಆತ್ಮವನ್ನು ಪ್ರತಿಫಲಿಸುತ್ತವೆ. ಕಣ್ಣು ಮಹತ್ವದ್ದಾದ ಭಾಗ. ಹಾಗಾಗಿ ಇದು ಹೀಗಿದೆ: ಬಾಲ ಒಂದು ರೆಕ್ಕೆಯ ಜೊತೆಗಿದೆ ಮತ್ತು ಇದು ಇನ್ನೊಂದು ರೆಕ್ಕೆ ಮತ್ತು ಇವೆರಡು ಬಿಂದುಗಳು ಅದರ ಕಣ್ಣುಗಳು.

ಇದು ಪೃಥ್ವಿಯ ಮೇಲೆ ಕೆಳಗಿಳಿದು ಬರುತ್ತಿರುವ ದೈವೀ ಶಾಂತಿಯ ಪಕ್ಷಿ ಕುರಿತು ಸಾಂಕೇತಿಕ ನಿರೂಪಣೆ. ಪ್ರತಿಸಲ ಆ ಹಕ್ಕಿಯನ್ನು ಇಡಿಯಾಗಿ

ಚಿತ್ರಿಸುವುದರ ಬದಲಾಗಿ ನಾನು ಆ ಪಕ್ಷಿಯನ್ನು ಪ್ರತಿನಿಧಿಸುವ ಸಾಂಕೇತಿಕ ಚಿತ್ರ ಬಿಡಿಸಿದ್ದೇನೆ. ಪೃಥ್ವಿಯ ಮೇಲೆ ಕೆಳಗಿಳಿದು ಬರುತ್ತಿರುವ ಆ ಪಕ್ಷಿ ಹಾರುತ್ತಿರುವುದನ್ನು ನೀವು ಸ್ಪಷ್ಟವಾಗಿ ನೋಡಬಲ್ಲೀರಿ. ಅದಿನ್ನೂ ಬಹಳ ದೂರದಲ್ಲಿದೆ, ಆದರೆ ಒಂದು ದಿನ ಅದು ಪೃಥ್ವಿಯ ಮೇಲಿಳಿಯುವುದು. ಆಗ ಅಲ್ಲಿ ದೈವೀ ಶಾಂತಿ ಇರುವುದು. ಹೀಗೆ ಇದು ನನ್ನ ಸಹಿಯ ಅಂತರಾರ್ಥ.

ಇಲ್ಲಿ ದೈವೀ ಶಾಂತಿಯನ್ನು ತರಲು ಅದು ಇನ್ನೊಂದು ಲೋಕದಿಂದ ಬರುತ್ತದೆ.

(Conversations with the Mother as noted
by Mona Sarkar in Luminous Notes)

*



*Do not take my words
for a teaching. Always
they are a force in action,
uttered with a definite
purpose, and they lose
their true power when
separated from that
purpose.*

ನಾನು ನುಡಿದ ಶಬ್ದಗಳನ್ನು ಒಂದು ಬೋಧನೆಯ ರೂಪದಲ್ಲಿ ತೆಗೆದುಕೊಳ್ಳುವುದು ಬೇಡ. ಅವು, ಯಾವಾಗಲೂ, ಕ್ರಿಯೆಯಲ್ಲಿ ಒಂದು ಶಕ್ತಿಯ ರೂಪದಲ್ಲಿರುತ್ತವೆ, ಅವುಗಳನ್ನು ಒಂದು ನಿಶ್ಚಿತ ಉದ್ದೇಶದೊಂದಿಗೆ ಉಚ್ಚರಿಸಲಾಗಿರುತ್ತದೆ. ಆ ಉದ್ದೇಶದಿಂದ ಅವುಗಳನ್ನು ಬೇರ್ಪಡಿಸಿದರೆ ಅವು ತಮ್ಮ ನಿಜವಾದ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.

(CWM, 13/53)

- ಶ್ರೀಮಾತೆ

*

PRAYERS

ಪ್ರಾರ್ಥನೆಗಳು

A Daily Prayer

ದೈನಂದಿನ ಪ್ರಾರ್ಥನೆ

*In the night as in the day be always
with me.*

*In sleep as in waking let me feel in me
always the reality of your presence.*

*Let it sustain and make to grow in me
Truth, consciousness and bliss constantly and
at all times.*

In Aurobindo

ಹಗಲು ಹೊತ್ತಿನಲ್ಲಿ ನನ್ನ ಜೊತೆಗಿರುವ ಹಾಗೆ, ರಾತ್ರಿಯಲ್ಲೂ ಕೂಡ, ಯಾವಾಗಲೂ, ನನ್ನ ಜೊತೆಗಿರು.

ಎಚ್ಚತ್ತಿರುವಾಗಿನ ಹಾಗೆ ನಿದ್ರೆಯಲ್ಲೂ ಕೂಡ ನಿನ್ನ ಸಾನ್ನಿಧ್ಯದ ನೈಜತೆಯನ್ನು ನಾನು ಭಾವನೆಗೆ ತಂದುಕೊಳ್ಳುವಂತಾಗಲಿ.

ಸತತ ಮತ್ತು ಎಲ್ಲ ಕಾಲಗಳಲ್ಲಿ ಅದು ದೈವೀ ಸತ್ಯವನ್ನು ಪ್ರಜ್ಞೆಯನ್ನು ಹಾಗೂ ದಿವ್ಯಾನಂದವನ್ನು ನನ್ನಲ್ಲಿ ಪೋಷಿಸಿಕೊಂಡು ಬರುವಂತಾಗಲಿ, ಅಭಿವೃದ್ಧಿ-ಪಡಿಸುವಂತಾಗಲಿ.


- ಶ್ರೀ ಅರವಿಂದರು

*

A New Year Prayer

ಹೊಸ ವರ್ಷ ಕುರಿತು ಪ್ರಾರ್ಥನೆ

*Let the Dawn of
the New Year be
for us also the
Dawn of a new
and better life.*



ಹೊಸ ವರ್ಷದ ಪ್ರಾರಂಭ ನಮಗೆ ಹೊಸ ಹಾಗೂ ಹೆಚ್ಚು ಒಳ್ಳೆಯ ಜೀವನದ ಪ್ರಾರಂಭವಾಗುವಂತಾಗಲಿ.

(CWM, 15/182)

- ಶ್ರೀಮಾತೆ

*

Work is Body's Prayer

ಕಾರ್ಯ ದೇಹದ ಪ್ರಾರ್ಥನೆ

*Let us work as we pray,
for indeed work is the body's
best prayer to the Divine.*



ಪ್ರಾರ್ಥನೆ ಕೈಕೊಳ್ಳುತ್ತಿರುವುದರ ಜೊತೆಗೆ ನಾವು ಕಾರ್ಯನಿರತರಾಗೋಣ, ಏಕೆಂದರೆ ಕಾರ್ಯ ಭಗವಂತನಿಗೆ ದೇಹ ಅರ್ಪಿಸಬಹುದಾದ ಅತ್ಯಂತ ಒಳ್ಳೆಯ ಪ್ರಾರ್ಥನೆಯಾಗಿರುತ್ತದೆ.

(CWM, 14/299)

- ಶ್ರೀಮಾತೆ

*

The Prayer of the Cells in the Body

ದೇಹದಲ್ಲಿರುವ ಜೀವಕೋಶಗಳ ಪ್ರಾರ್ಥನೆ

*The prayer of the cells
in the body.*

*Now that, by the effect
of the Grace, we are slowly
emerging out of inconscience
and waking to a conscious
life, an ardent prayer
rises in us for more light,
more consciousness,*

*"O Supreme Lord of the universe,
we implore Thee, give us the
strength and the beauty, the
harmonious perfection needed
to be Thy divine instrument
upon earth."*



ದೈವೀ ಕೃಪೆಯ ಪರಿಣಾಮದಿಂದಾಗಿ ನಾವು ಈಗ ಅಚೇತನದೊಳಗಿಂದ ಸಾವಧಾನವಾಗಿ ಹೊರಹೊಮ್ಮಿ ಬರುತ್ತಿದ್ದೇವೆ ಮತ್ತು ಪ್ರಜ್ಞಾಪೂರ್ಣ ಜೀವನಕ್ಕಾಗಿ ಎಚ್ಚತ್ತುಕೊಳ್ಳುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಪ್ರಕಾಶಕ್ಕಾಗಿ, ಹೆಚ್ಚಿನ ಪ್ರಜ್ಞೆಗಾಗಿ ನಮ್ಮಲ್ಲಿ ಉತ್ಸಾಹಪೂರ್ಣ ಪ್ರಾರ್ಥನೆಯೊಂದು ಮೇಲಕ್ಕೆದ್ದು ಬರುತ್ತಿದೆ: "ಓ ವಿಶ್ವದ

ಪರಮೋಚ್ಚ ಪ್ರಭುವೆ, ಪೃಥ್ವಿಯ ಮೇಲೆ ದೈವೀ ಉಪಕರಣವಾಗಲು ಅವಶ್ಯವಾಗಿರುವ ಬಲ, ಸೌಂದರ್ಯ, ಸಾಮರಸ್ಯದ ಪರಿಪೂರ್ಣತೆ ಇವುಗಳನ್ನು ನಮಗೆ ಕೊಡು ಎಂದು ನಿನ್ನಲ್ಲಿ ಮೊರೆಯಿಡುತ್ತೇವೆ."

(CWM, 11/91)

- ಶ್ರೀಮಾತೆ

*

THE PURPOSE

ಉದ್ದೇಶ

The Aim of Life

ಜೀವನದ ಗುರಿ

Is the aim of life to be happy?

This is just putting things topsy-turvy.

*The aim of human life is to
discover the Divine and to manifest
It. Naturally this discovery leads to
happiness; but this happiness is a consequence,
not an aim in itself. And it is
the mistake of taking a mere consequence
for aim of life that has been the
cause of most of the miseries
which are afflicting human life.*



ಜೀವನದ ಉದ್ದೇಶ ಸಂತೋಷದಿಂದ ಇರುವುದಾಗಿದೆಯೆ? ಅಂತಹ ಉದ್ದೇಶ ವಿಷಯಗಳನ್ನು ಅವ್ಯವಸ್ಥೆಯಲ್ಲಿ ಇರಿಸುತ್ತದೆ.

ಮಾನವ ಜೀವನದ ಗುರಿ ಭಗವಂತನನ್ನು ಶೋಧಿಸುವುದಾಗಿರುತ್ತದೆ ಹಾಗೂ ಪ್ರಕಟಿಸುವುದಾಗಿರುತ್ತದೆ. ಸ್ವಾಭಾವಿಕವಾಗಿ ಈ ಶೋಧ ಸಂತೋಷದತ್ತ ಕರೆ-ದೊಯ್ಯುವುದು, ಆದರೆ ಈ ಸಂತೋಷ ಒಂದು ಪರಿಣಾಮ, ತನ್ನಲ್ಲಿಯೇ ಅದೊಂದು ಗುರಿಯಲ್ಲ. ಮತ್ತು ಕೇವಲ ಪರಿಣಾಮ ಸ್ವರೂಪವಾದದ್ದನ್ನು ಜೀವನದ ಗುರಿಯೆಂದು ಭಾವಿಸುವ ಈ ತಪ್ಪೆಸಗುವಿಕೆಯೇ ಮಾನವ ಜೀವನವನ್ನು ದುಃಖಕ್ಕೀಡುಮಾಡುವ ಅನೇಕ ದುಸ್ಥಿತಿಗಳಿಗೆ ಕಾರಣವಾಗಿದೆ.

(CWM, 12/311-12)

- ಶ್ರೀಮಾತೆ

*

The True and Lasting Purpose in Life

ಜೀವನದಲ್ಲಿ ನಿಜವಾದ ಹಾಗೂ ಉಳಿದುಕೊಳ್ಳುವ ಉದ್ದೇಶ

*There is a purpose in
life - and it is the only
true and lasting one -
The Divine
Turn to Him and the
emptiness will go.
Blessings*

ಜೀವನದಲ್ಲಿ ಒಂದು ಉದ್ದೇಶವಿದೆ - ಅದು ಮಾತ್ರ ನಿಜವಾದದ್ದು ಹಾಗೂ

ಉಳಿದುಕೊಳ್ಳುವಂತಹದು - ಆ ಉದ್ದೇಶ ಭಗವಂತ. ಅವನೆಡೆಗೆ ಹೊರಳಿರಿ, ಬರಿದಾಗಿರುವಿಕೆ ಸಾಗಿ ಹೋಗಿಬಿಡುವುದು.

ಆಶೀರ್ವಾದಗಳು

(CWM, 14/6)

- ಶ್ರೀಮಾತೆ

*

A Single Goal

ಏಕೈಕ ಗುರಿ

1957

*Lord, we are upon earth to accomplish
Thy work of transformation. It is our
sole will, our sole preoccupation. Grant
that it may be also our sole occupation
and that all our actions may help us
towards this single goal.*

ದೈವೀ ಪ್ರಭು, ಪರಿವರ್ತನೆಗಾಗಿರುವ ನಿನ್ನ ಕಾರ್ಯವನ್ನು ಸಿದ್ಧಿಸಿ-ಕೊಳ್ಳುವುದಕ್ಕಾಗಿ ನಾವು ಪೃಥ್ವಿಯ ಮೇಲಿದ್ದೇವೆ. ಅದು ನಮ್ಮ ಏಕೈಕ ಸಂಕಲ್ಪ ಹಾಗೂ ಏಕೈಕ ಪೂರ್ವಮಗ್ನವಾಗುವಿಕೆ. ಅದು ನಮ್ಮ ಏಕೈಕ ವೃತ್ತಿಯಾಗಲಿ, ಮತ್ತು ನಮ್ಮ ಎಲ್ಲ ಕ್ರಿಯೆಗಳು ಈ ಏಕೈಕ ಗುರಿಯತ್ತ ಸಹಾಯಕವಾಗಲಿ ಎಂದು ಅನುಗ್ರಹಿಸು.

(CWM, 13/8)

- ಶ್ರೀಮಾತೆ

*


FREEDOM

ಸ್ವಾತಂತ್ರ್ಯ

What is True Freedom

ನಿಜವಾದ ಸ್ವಾತಂತ್ರ್ಯ ಎಂದರೇನು

Freedom does not
come from outer
circumstances but
from inner liberation.
Find your soul,
unite with it, let
it govern your life
and you will be free
Swamy



ಸ್ವಾತಂತ್ರ್ಯ ಬಾಹ್ಯ ಪರಿಸ್ಥಿತಿಗಳಿಂದ ಬರುವುದಿಲ್ಲ. ಆದರೆ ಅದು ಆಂತರಿಕ ಮುಕ್ತಿಯಿಂದ ಬರುತ್ತದೆ.

ನಿಮ್ಮ ಆತ್ಮವನ್ನು ಕಂಡುಹಿಡಿಯಿರಿ, ಅದರೊಂದಿಗೆ ಏಕತೆ ಪಡೆಯಿರಿ, ಅದು ನಿಮ್ಮ ಜೀವನವನ್ನು ಆಳಲಿ, ಆಗ ನೀವು ಸ್ವತಂತ್ರರಾಗುವಿರಿ.

ಆಶೀರ್ವಾದಗಳು.

(CWM, 14/188)


- ಶ್ರೀಮಾತೆ

*

There is no Peace with the Ego

ಅಹಂಕಾರದ ಜೊತೆಗೆ ದೈವೀ ಶಾಂತಿಯಿರುವುದಿಲ್ಲ

All that happens
is to teach us one
and the same lesson -
Unless we get
rid of our ego
there is no peace
either for ourselves
or for the others -
And without ego
the life becomes
such a wonderful
marvel! ...
Love



ಸಂಭವಿಸುವುದೆಲ್ಲವೂ ನಮಗೆ ಒಂದೇ ಒಂದು ಪಾಠವನ್ನು ಕಲಿಸಲಿಕ್ಕಾಗಿ ಇರುತ್ತದೆ: ನಾವು ಅಹಂಕಾರವನ್ನು ತೊಡೆದು ಹಾಕದಿದ್ದರೆ, ನಮಗಾಗಲಿ ಇಲ್ಲವೆ ಇತರರಿಗಾಗಲಿ ಶಾಂತಿ ಇರುವುದಿಲ್ಲ. ಅಹಂಕಾರ ಇಲ್ಲದೆ ಇದ್ದಾಗ ಜೀವನ ಎಷ್ಟೊಂದು ಅದ್ಭುತ ಪವಾಡವಾಗಿರುತ್ತದೆ!

ಪ್ರೀತಿಯೊಂದಿಗೆ

(CWM, 17/294)


- ಶ್ರೀಮಾತೆ

*

Never Worry

ಎಂದಿಗೂ ಚಿಂತೆ ಮಾಡುವುದು ಬೇಡ

Never worry -
Do with sincerity all
you do and leave the
results to the Divine's
care.



ಕೈಕೊಳ್ಳುವುದೆಲ್ಲವನ್ನೂ ನೀವು ನಿಷ್ಕಾಪಟ್ಯದಿಂದ ಕೈಕೊಳ್ಳಿರಿ ಮತ್ತು
ಪರಿಣಾಮಗಳನ್ನು ಭಗವಂತನ ಜವಾಬ್ದಾರಿಗೆ ಬಿಟ್ಟುಕೊಡಿರಿ.

(CWM, 14/222)

- ಶ್ರೀಮಾತೆ

*


The Cure

ಚಿಕಿತ್ಸೆ

Turn your mind completely
away from your difficulty,
concentrate exclusively on
the light and the Force coming
from above; let the Christ
do for your body what He pleases
Hand over to Him totally the
entire responsibility of your
physical being.

This is the cure.

With my blessings



ನಿಮ್ಮ ತೊಂದರೆಯಿಂದ ಮನಸ್ಸನ್ನು ಸಂಪೂರ್ಣವಾಗಿ ದೂರ ಬೇರೆಡೆ
ಹೊರಳಿಸಿರಿ, ಮೇಲ್ಗಡೆಯಿಂದ ಬರುವ ದೈವೀ ಪ್ರಕಾಶ ಹಾಗೂ ದೈವೀ ಶಕ್ತಿ
ಇವುಗಳನ್ನು ಕುರಿತು ಪ್ರತ್ಯೇಕವಾಗಿ ಏಕಾಗ್ರತೆ ವಹಿಸಿರಿ. ತಾನು ಬಯಸಿದ
ರೀತಿಯಲ್ಲಿ ದೈವೀ ಪ್ರಭು ನಿಮ್ಮ ದೇಹಕ್ಕೆ ಅವಶ್ಯವಾದದ್ದನ್ನು ಕೈಕೊಳ್ಳಲಿ. ನಿಮ್ಮ
ಭೌತಿಕ ಸತ್ತೆಯ ಇಡೀ ಜವಾಬ್ದಾರಿಯನ್ನು ಅವನ ಕೈಗಳಿಗೆ ಒಪ್ಪಿಸಿರಿ.

ಚಿಕಿತ್ಸೆ ಇದೇ ಆಗಿದೆ.

ಆಶೀರ್ವಾದಗಳೊಂದಿಗೆ

(CWM, 15/150)

- ಶ್ರೀಮಾತೆ

*

THE PRACTICE

ಆಚರಣೆ

A Daily Program

ದೈನಂದಿನ ಕಾರ್ಯಕ್ರಮ

*Be simple,
Be happy,
Remain quiet.
Do your work as well as you can,
Keep yourself always open towards me -
This is all that is asked from you.*

—

ಸರಳನಾಗಿರು,
ಸಂತೋಷದಿಂದಿರು,
ಅಚಂಚಲನಾಗಿರು,
ಸಾಧ್ಯವಿದ್ದಷ್ಟು ಒಳ್ಳೆಯ ರೀತಿಯಲ್ಲಿ ನಿನ್ನ ಕಾರ್ಯ ಮಾಡು,
ಯಾವಾಗಲೂ ನನ್ನತ್ತ ನಿನ್ನನ್ನು ತೆರೆದಿರಿಸು.
ನಿನ್ನಿಂದ ಕೇಳಲಾದ ಎಲ್ಲವೂ ಇದಿಷ್ಟೇ ಆಗಿದೆ.

(CWM, 13/77)

— ಶ್ರೀಮಾತೆ

*

Persevere and Conquer

ಪಟ್ಟು ಹಿಡಿ ಹಾಗೂ ಜಯ ಗಳಿಸು

*What you are not able
to do today, you will achieve
tomorrow. Persevere and
you shall conquer.*

—

ಇಂದು ನೀನು ಕೈಕೊಳ್ಳಲು ಶಕ್ತನಾಗದೆ ಇದ್ದುದನ್ನು ನಾಳೆ ಸಿದ್ಧಿಸಿಕೊಳ್ಳುವಿ.

ಪಟ್ಟು ಹಿಡಿ, ನೀನು ಜಯ ಗಳಿಸುವಿ.

(CWM, 14/163)


— ಶ್ರೀಮಾತೆ

*

Harmony and Simplicity

ದೈವೀ ಸಾಮರಸ್ಯ ಹಾಗೂ ದೈವೀ ಸರಳತೆ

To express Harmony
of all Things
Simplicity
is the best.



ದೈವೀ ಸಾಮರಸ್ಯವನ್ನು ಅಭಿವ್ಯಕ್ತಗೊಳಿಸಲು ಎಲ್ಲ ವಿಷಯಗಳಲ್ಲಿ ದೈವೀ ಸರಳತೆ ಅತ್ಯಂತ ಒಳ್ಳೆಯದು.

(CWM, 14/151)

- ಶ್ರೀಮಾತೆ

*

Love and Purity

ಪ್ರೇಮ ಹಾಗೂ ಪರಿಶುದ್ಧತೆ

Love is not sexual intercourse
Love is not vital attraction and
interchange.

Love is not the hearts hunger
for affection.

Love is a mighty vibration coming
straight from the One, and only
the very pure and very strong are
capable of receiving and manifesting
it.

To be pure is to be open only to
the Supreme's influence and to no
other.



ಪ್ರೇಮ ಲೈಂಗಿಕ ಸಂಭೋಗವಲ್ಲ.

ಪ್ರೇಮ ಪ್ರಾಣಿಕ ಆಕರ್ಷಣೆ ಮತ್ತು ಆ ಆಕರ್ಷಣೆಯ ವಿನಿಮಯವಲ್ಲ.

ಪ್ರೇಮ ಮಮತೆಗಾಗಿ ಇರುವ ಹೃದಯದ ಹಸಿವಲ್ಲ.

ಪ್ರೇಮ ಏಕೈಕನಾದವನಿಂದ ನೇರವಾಗಿ ಬರುವ ಮಹಿಮಾನ್ವಿತ ಕಂಪನ ಮತ್ತು ಬಹಳ ಪರಿಶುದ್ಧರಾದವರು ಹಾಗೂ ಬಲಶಾಲಿಗಳು ಮಾತ್ರ ಆ ಕಂಪನವನ್ನು ಸ್ವೀಕರಿಸಲು ಹಾಗೂ ಪ್ರಕಟಗೊಳಿಸಲು ಕ್ಷಮತೆಯುಳ್ಳವರಾಗಿರುತ್ತಾರೆ.

ಪರಿಶುದ್ಧರಾಗಿರುವುದಕ್ಕೆ ಕೇವಲ ಪರಮೋಚ್ಚನ ಪ್ರಭಾವಕ್ಕೆ ತೆರೆದಿರಿಸಿ-ಕೊಂಡಿರಬೇಕು, ಬೇರಾವ ಪ್ರಭಾವಕ್ಕಲ್ಲ.

(CWM, 14/125-26)

- ಶ್ರೀಮಾತೆ

*

True Love

ನಿಜವಾದ ಪ್ರೇಮ

Do you know what
is true love?

There is only one true
love, the love from
the Divine, which, in
human beings, turns
into love for the Divine.

Shall we say that
the nature of the Divine
is love,



ನಿಜವಾದ ಪ್ರೇಮ ಎಂದರೇನು ಎಂಬುದು ನಿಮಗೆ ತಿಳಿದಿದೆಯೇ?

ನಿಜವಾದ ಪ್ರೇಮ ಏಕೈಕವಾಗಿದೆ, ಅದು ಭಗವಂತನಿಂದ ಬರುವ ಪ್ರೇಮ, ಅದು ಮಾನವ ಸತ್ತೆಗಳಲ್ಲಿ ಭಗವಂತನಿಗಾಗಿ ಇರುವ ಪ್ರೇಮದ ತಿರುವು ಪಡೆಯುತ್ತದೆ.

ಭಗವಂತನ ಸ್ವಭಾವ ದೈವೀ ಪ್ರೇಮವಾಗಿದೆ ಎಂದು ನಾವು ಹೇಳಬಹುದೇ?

(CWM, 12/305)

- ಶ್ರೀಮಾತೆ

*

Love is With All

ದೈವೀ ಪ್ರೇಮ ಎಲ್ಲರೊಂದಿಗೆ ಇದೆ

Love is with all,
working for the
progress of each
one equally —
but it triumphs
those who care
for it.

done



ಪ್ರತಿಯೊಬ್ಬನ ಪ್ರಗತಿಗಾಗಿ ಸಮನಾಗಿ ಕಾರ್ಯ ಕೈಕೊಳ್ಳುತ್ತ ದೈವೀ ಪ್ರೇಮ

ಎಲ್ಲರೊಂದಿಗೆ ಇದೆ. - ಆದರೆ ಅದರತ್ತ ಗಮನ ಹರಿಸಿದವರಲ್ಲಿ ಅದು ಜಯ ಸಾಧಿಸುತ್ತದೆ.

ದೈವೀ ಪ್ರೇಮ.

(CWM, 17/272)

- ಶ್ರೀಮಾತೆ

*

How We Do Matters More than What We Do

ನಾವು ಏನು ಕೈಕೊಳ್ಳುತ್ತೇವೆ ಎಂಬುದಕ್ಕಿಂತ ಹೇಗೆ ಕೈಕೊಳ್ಳುತ್ತೇವೆ ಎಂಬುದು ಮಹತ್ವದ್ದಾಗಿರುತ್ತದೆ

*From the standpoint of Yoga
it is not so much what you
do but how you do it that
matters most.*

ಯೋಗದ ದೃಷ್ಟಿಕೋನದಿಂದ ನೀವು ಏನು ಕೈಕೊಳ್ಳುತ್ತೀರಿ ಎಂಬುದಕ್ಕಿಂತ ಅದನ್ನು ಹೇಗೆ ಕೈಕೊಳ್ಳುತ್ತೀರಿ ಎಂಬುದು ಅತ್ಯಂತ ಮಹತ್ವದ್ದಾಗಿರುತ್ತದೆ.

(CWM, 14/36)

- ಶ್ರೀಮಾತೆ

*

The Joy of Serving the Divine

ಭಗವಂತನಿಗೆ ಸೇವೆ ಸಲ್ಲಿಸುವುದರಿಂದ ಬರುವ ಸಂತೋಷ

*No joy can be greater
than that of serving the Divine*

ಭಗವಂತನಿಗೆ ಸೇವೆ ಸಲ್ಲಿಸುವುದರಿಂದ ಬರುವ ಸಂತೋಷಕ್ಕಿಂತ ಹೆಚ್ಚು ಶ್ರೇಷ್ಠವಾದ ಸಂತೋಷ ಬೇರೆ ಇನ್ನಾವುದರಿಂದಲೂ ಬರುವುದು ಸಾಧ್ಯವಿಲ್ಲ.

(CWM, 14/104)

- ಶ್ರೀಮಾತೆ

*Above all preferences
we want to be at the
service of the Divine.*

ನಾವು ಎಲ್ಲ ಆದ್ಯತೆಗಳ ಮೇಲ್ಕಡೆಗಿದ್ದು ಭಗವಂತನಿಗೆ ಸೇವೆ ಸಲ್ಲಿಸುವುದನ್ನು ಬಯಸುತ್ತೇವೆ.

(CWM, 14/104)

- ಶ್ರೀಮಾತೆ

*

Serving the Truth

ದೈವೀಸತ್ಯಕ್ಕೆ ಸೇವೆ ಸಲ್ಲಿಸುವುದು

*He who lives to serve
the Truth is not affected
by outward circumstances.*



ದೈವೀಸತ್ಯಕ್ಕೆ ಸೇವೆ ಸಲ್ಲಿಸಲು ಜೀವಿಸುವವನು ಬಾಹ್ಯ ಪರಿಸ್ಥಿತಿಗಳಿಂದ ಉಂಟಾಗಬಹುದಾದ ಪರಿಣಾಮಗಳಿಗೆ ಒಳಗಾಗುವುದಿಲ್ಲ.

(CWM, 14/232)

- ಶ್ರೀಮಾತೆ

*

To come closer to Truth

ದೈವೀಸತ್ಯಕ್ಕೆ ಹತ್ತಿರ ಬರುವುದು

*To come closer to the
Truth, you must often
accept not to understand.*



ದೈವೀಸತ್ಯಕ್ಕೆ ಹೆಚ್ಚು ಹತ್ತಿರ ಬರಲು ಬಹಳಷ್ಟು ಸಲ ತಿಳಿದುಕೊಳ್ಳದೇ ಇರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

(CWM, 14/197)

- ಶ್ರೀಮಾತೆ

*



Om Tat Sat gyoter Anavinda
ॐ तत् सत् ज्योतिरश्विन

ಓಂ ತತ್ ಸತ್ ಜ್ಯೋತಿರಶ್ವಿನಂ

- ಶ್ರೀ ಅರವಿಂದರು

*

SRIAUROBINDO

ಶ್ರೀ ಅರವಿಂದರು

A Decisive Action from the Supreme

ಪರಮೋಚ್ಚನಿಂದ ಬಂದ ನಿರ್ಧಾರಕ ಕ್ರಿಯೆ

What Sri Aurobindo represents in the world's history is not a teaching, not even a revelation; it is a decisive action direct from the Supreme



ಜಗತ್ತಿನ ಇತಿಹಾಸದಲ್ಲಿ ಶ್ರೀ ಅರವಿಂದರು ಪ್ರತಿನಿಧಿಸುತ್ತಿರುವುದು ಒಂದು ಬೋಧನೆಯನ್ನಲ್ಲ, ಒಂದು ಜ್ಞಾನಪ್ರಕಾಶನ(revelation)ವನ್ನೂ ಕೂಡ ಅಲ್ಲ, ಅದು ಪರಮೋಚ್ಚನಿಂದ ಬಂದ ನಿರ್ಧಾರಕ ಕ್ರಿಯೆ.

(CWM, 14/197)

- ಶ್ರೀಮಾತೆ

*

Sri Aurobindo is Constantly Among Us

ಶ್ರೀ ಅರವಿಂದರು ಸತತ ನಮ್ಮ ಮಧ್ಯದಲ್ಲಿರುತ್ತಾರೆ

Sri Aurobindo is constantly among us and reveals himself to those who are ready to see and hear him



ಶ್ರೀ ಅರವಿಂದರು ಸತತ ನಮ್ಮ ಮಧ್ಯದಲ್ಲಿರುತ್ತಾರೆ ಮತ್ತು ಅವರನ್ನು ನೋಡಲು ಹಾಗೂ ಅವರ ನುಡಿಯನ್ನು ಕೇಳಲು ತಯಾರಾದವರಿಗೆ ತಮ್ಮನ್ನು ತೆರೆದು ತೋರಿಸುತ್ತಾರೆ.

(CWM, 13/11)

- ಶ್ರೀಮಾತೆ

*

The Great Assurance and the Lord's Promise

ಶ್ರೇಷ್ಠ ದೈವೀ ಆಶ್ವಾಸನ ಹಾಗೂ ದೈವೀ ಪ್ರಭುವಿನ ವಚನ ನೀಡುವಿಕೆ

Lord, this morning Thou hast given me the assurance that Thou wouldst stay with us until Thy work is achieved, not only as a consciousness which guides and illumines but also as a Dynamic Presence in action. In unmistakable terms Thou hast promised that all of Thyself would remain here and not leave the earth atmosphere until earth is transformed. Grant that we may be worthy of this marvellous Presence and that henceforth everything in us be concentrated on the one will to be more and more perfectly consecrated to the fulfilment of Thy sublime Work.



ದೈವೀ ಪ್ರಭು, ಈ ದಿನ ಬೆಳಿಗ್ಗೆ ನೀನು ನನಗೆ ನೀಡಿದ ಆಶ್ವಾಸನೆ ಹೀಗಿದೆ: “ನನ್ನ ಕಾರ್ಯವನ್ನು ಸಿದ್ಧಿಸಿಕೊಳ್ಳುವವರೆಗೆ ನಾನು ಮಾರ್ಗದರ್ಶನ ಮಾಡುವ ಹಾಗೂ ಜ್ಞಾನೋದಯ ನೀಡುವ ರೂಪದಲ್ಲಷ್ಟೇ ಅಲ್ಲ, ಆದರೆ ಕಾರ್ಯದಲ್ಲಿ ಕ್ರಿಯಾಶೀಲ ದೈವೀ ಸಾನ್ನಿಧ್ಯದ ರೂಪದಲ್ಲಿಯೂ ಕೂಡ ನಿಮ್ಮ ಮಧ್ಯೆ ಇರುತ್ತೇನೆ.” ಮತ್ತು “ನನ್ನೆಲ್ಲ ಸತ್ತೆಯೊಂದಿಗೆ ಪೃಥ್ವಿಯ ವಾತಾವರಣ ಪರಿವರ್ತನೆ ಹೊಂದುವವರೆಗೆ ಪೃಥ್ವಿಯನ್ನು ಬಿಟ್ಟು ಹೋಗುವುದಿಲ್ಲ” ಎಂದು ತಪ್ಪು ಅರ್ಥ ಮಾಡಿಕೊಳ್ಳಲು ಅವಕಾಶ ನೀಡದ ಶಬ್ದಗಳಲ್ಲಿ ವಚನ ನೀಡಿರುವೆ. ನಾವು ಈ ಅದ್ಭುತ ದೈವೀ ಸಾನ್ನಿಧ್ಯಕ್ಕೆ ಯೋಗ್ಯರಾಗುವಂತೆ ಮತ್ತು ಇನ್ನು ಮುಂದೆ ನಮ್ಮಲ್ಲಿರುವ ಎಲ್ಲವೂ ನಿನ್ನ ಘನತೆವೆತ್ತ ದೈವೀಕಾರ್ಯದ ನೆರವೇರಿಕೆಗಾಗಿ ಆ ಒಂದು ಸಂಕಲ್ಪದ ಮೇಲೆ ಹೆಚ್ಚು ಹೆಚ್ಚಾಗಿ ಏಕಾಗ್ರತೆಯಲ್ಲಿರುವಂತೆ ಅನುಗ್ರಹಿಸು.

(CWM, 13/6)

- ಶ್ರೀಮಾತೆ

*

The Importance of Savitri Sri Aurobindo's Gift to Man

‘ಸಾವಿತ್ರಿ’ ಮಹಾಕಾವ್ಯ ಮನುಷ್ಯನಿಗೆ ಶ್ರೀ ಅರವಿಂದರು ನೀಡಿದ ಮಹತ್ವದ ಕಾಣಿಕೆ

The importance of Savitri is immense. Its subject is universal. Its revelation is prophetic. The time spent in its atmosphere is not wasted. Take all the time necessary to see this exhibition. It will be a happy compensation for the feverish haste men put now in all they do.

10-2-67.



‘ಸಾವಿತ್ರಿ’ಯ ಮಹತ್ವ ಅಗಾಧವಾಗಿದೆ.

ಅದರ ವಿಷಯ ವಿಶ್ವಂಭರವಾದದ್ದು.

ಅದರ ಸಾಕ್ಷಾತ್ಕಾರ ಪ್ರವಾದಿಯದು.


ಅದರ ವಾತಾವರಣದಲ್ಲಿ ಕಳೆದ ಸಮಯ ವ್ಯರ್ಥವಾಗುವುದಿಲ್ಲ.

(‘ಸಾವಿತ್ರಿ’ ಕುರಿತು ಇರುವ) ಪ್ರದರ್ಶನವನ್ನು ನೋಡಲು ಎಲ್ಲ ಸಮಯವನ್ನೂ ವಿನಿಯೋಗಿಸಿರಿ. ಜನರು ಈಗ ತಾವು ಕೈಕೊಳ್ಳುವುದರಲ್ಲೆಲ್ಲ ಇರಿಸುವ ಉದ್ದಿಕ್ತ ಅವಸರಕ್ಕೆ ಅದು ಸಂತೋಷಕರ ಪರಿಹಾರ ಒದಗಿಸುತ್ತದೆ.

(CWM, 13/26)

- ಶ್ರೀಮಾತೆ

*



*He who is faultless
does not care for the opinion
of others.*

ದೋಷರಹಿತನಾದವನು ಇತರರ ಅಭಿಪ್ರಾಯ ಕುರಿತು ಕಾಳಜಿ
ಮಾಡುವುದಿಲ್ಲ.

- ಶ್ರೀಮಾತೆ

*

THE MOTHER

ಶ್ರೀಮಾತೆ

The Mother is There Since the Beginning

ಅನಾದಿ ಕಾಲದಿಂದ ಶ್ರೀಮಾತೆಯವರು ಅಲ್ಲಿದ್ದಾರೆ

*Since the beginning of the earth,
wherever and whenever there was the
possibility of manifesting a ray of
consciousness, I was there.*

ಪೃಥ್ವಿಯ ಪ್ರಾರಂಭ ಕಾಲದಿಂದ ಯಾವ್ಯಾವ ಸ್ಥಳದಲ್ಲಿ ಹಾಗೂ ಯಾವ್ಯಾವ
ಕಾಲದಲ್ಲಿ ದೈವೀ ಪ್ರಜ್ಞೆಯ ಒಂದು ಕಿರಣವನ್ನು ಪ್ರಕಟಿಸುವ ಸಾಧ್ಯತೆಯಿತ್ತೋ ಅಲ್ಲಿ
ನಾನಿದ್ದೆ.

(CWM, 13/37)

- ಶ್ರೀಮಾತೆ

*

The Supreme Surrender


ಪರಮೋಚ್ಚ ಶರಣಾಗತಿ

Written in Japan - February 1920.

*I belong to no nation, no civilisation, no society,
no race, but to the Divine.*

*I obey to no master, no ruler, no law, no
social convention, but to the Divine.*

*To Him I have surrendered all, will, life and
self; for Him I am ready to give all my blood, drop
by drop, if such is His Will, with complete faith;
and nothing in His service can be sacrifice,
for all is perfect delight.*



ನಾನು ಯಾವುದೇ ದೇಶಕ್ಕೆ, ಯಾವುದೇ ಸಂಸ್ಕೃತಿಗೆ, ಯಾವುದೇ ಸಮಾಜಕ್ಕೆ,
ಯಾವುದೇ ಕುಲಕ್ಕೆ ಸೇರಿದವಳಲ್ಲ, ಕೇವಲ ಭಗವಂತನಿಗೆ ಸೇರಿದವಳಾಗಿದ್ದೇನೆ.

ನಾನು ಯಾವ ಯಜಮಾನನಿಗೂ, ಯಾವ ರಾಜನಿಗೂ, ಯಾವುದೇ
ಕಾಯ್ದೆಗೂ, ಯಾವುದೇ ಸಾಮಾಜಿಕ ಸಂಪ್ರದಾಯಕ್ಕೂ ವಿಧೇಯಳಾಗಿರುವುದಿಲ್ಲ,
ಕೇವಲ ಭಗವಂತನಿಗೆ ವಿಧೇಯಳಾಗಿರುತ್ತೇನೆ.

ಭಗವಂತನಿಗೆ ನನ್ನ ಸಂಕಲ್ಪ, ಜೀವನ, ಆತ್ಮ ಹೀಗೆ ಎಲ್ಲವನ್ನೂ ಅರ್ಪಿಸಿದ್ದೇನೆ.
ಅವನ ಸಂಕಲ್ಪ ನನ್ನ ರಕ್ತವನ್ನು ಹನಿ, ಹನಿಯಾಗಿ ಅವನಿಗೆ ಅರ್ಪಿಸಬೇಕೆಂದಿದ್ದರೆ,
ಸಂಪೂರ್ಣ ಸಂತೋಷದಿಂದ ನಾನು ಕೊಡಲು ತಯಾರಾಗಿದ್ದೇನೆ. ಅವನ
ಸೇವೆಯಲ್ಲಿ ಯಾವುದೂ ಬಲಿದಾನವಾಗದು, ಏಕೆಂದರೆ ಎಲ್ಲವೂ ಪರಿಪೂರ್ಣ
ದಿವ್ಯಾನಂದವಾಗಿರುತ್ತದೆ.

(CWM, 13/38)

- ಶ್ರೀಮಾತೆ

*

The Sign of Opening to the Supramental Force

ಅತಿಮಾನಸ ದೈವೀ ಶಕ್ತಿಗೆ ತೆರೆದಿರಿಸಿಕೊಳ್ಳುವುದರ ಕುರುಹು

*When in your heart and
thought you will make
no difference between Sri Aurobindo
and me, when to think of Sri Aurobindo
will be to think of me and
to think of me will mean
to think of Sri Aurobindo inevitably,
when to see one will mean
inevitably to see the other, like
one and the same Person, —*

*then you will know that you
begin to be open to the supramental
force and consciousness.*



ನಿಮ್ಮ ಹೃದಯದಲ್ಲಿ ಮತ್ತು ಯೋಚನೆಯಲ್ಲಿ ಶ್ರೀ ಅರವಿಂದರ ಹಾಗೂ ನನ್ನ
ನಡುವೆ ಯಾವ ಭೇದಭಾವವನ್ನು ಮಾಡದೆ ಇದ್ದಾಗ, ಶ್ರೀ ಅರವಿಂದರನ್ನು ಕುರಿತು
ಯೋಚಿಸುವುದು ನನ್ನನ್ನು ಕುರಿತು ಯೋಚಿಸಿದಂತಾದಾಗ, ನನ್ನನ್ನು ಕುರಿತು
ಯೋಚಿಸುವುದು ಅನಿವಾರ್ಯವಾಗಿ ಶ್ರೀ ಅರವಿಂದರನ್ನು ಕುರಿತು ಯೋಚಿಸಿ-
ದಂತಾದಾಗ, ನಮ್ಮಿಬ್ಬರಲ್ಲಿ ಒಬ್ಬರನ್ನು ನೋಡುವುದರ ಅರ್ಥ ಏಕೈಕ ವ್ಯಕ್ತಿಯನ್ನು
ನೋಡಿದಂತಾದಾಗ - ನೀವು ಅತಿಮಾನಸ ಶಕ್ತಿ ಹಾಗೂ ಪ್ರಜ್ಞೆ ಇವುಗಳಿಗೆ
ತೆರೆದುಕೊಳ್ಳಲು ಪ್ರಾರಂಭಿಸಿದ್ದೀರಿ ಎಂಬುದನ್ನು ತಿಳಿದುಕೊಳ್ಳುವಿರಿ.

(CWM, 13/32)

- ಶ್ರೀಮಾತೆ

*

THE VICTORY

ವಿಜಯ

Put Yourself on the side of the Divine Will

ನಿಮ್ಮನ್ನು ಭಗವಂತನ ಸಂಕಲ್ಪದ ಜೊತೆಗಿರಿಸಿ

1955

*No human will can finally
prevail against the Divine's Will.
Let us put ourselves deliberately and
exclusively on the side of the Divine,
and the Victory is ultimately certain*



ಯಾವುದೇ ಮಾನವ ಸಂಕಲ್ಪ ಕೊನೆಗೆ ಭಗವಂತನ ಸಂಕಲ್ಪದ ವಿರುದ್ಧ ತನ್ನ ಪ್ರಾಬಲ್ಯ ಮೆರೆಸುವುದು ಸಾಧ್ಯವಿಲ್ಲ. ನಮ್ಮನ್ನು ಉದ್ದೇಶಪೂರ್ವಕವಾಗಿ ಮತ್ತು ಪ್ರತ್ಯೇಕವಾಗಿ ಭಗವಂತನ ಪಕ್ಕದಲ್ಲಿ ಇರಿಸೋಣ, ಮತ್ತು ಕೊನೆಯಲ್ಲಿ ಜಯ ನಿಶ್ಚಿತವಾಗಿ ದೊರಕುವುದು.

(CWM, 15/171)

- ಶ್ರೀಮಾತೆ

*

The Supramental Manifestation upon Earth is a Fact

ಪೃಥ್ವಿಯ ಮೇಲೆ ಅತಿಮಾನಸದ ಪ್ರಕಟಣೆ ಒಂದು ವಾಸ್ತವತೆಯಾಗಿದೆ

24th April 1956

*The manifestation of the Supramental upon
earth is no more a promise but a living
fact, a reality.*

*It is at work here, and one day will
come when the most blind, the most unconscious,
even the most unwilling shall be obliged
to recognize it.*



ಪೃಥ್ವಿಯ ಮೇಲೆ ಅತಿಮಾನಸದ ಪ್ರಕಟಣೆ ಇನ್ನು ಮುಂದೆ ಕೇವಲ ವಚನ ನೀಡುವಿಕೆಯಾಗಿ ಉಳಿದಿಲ್ಲ, ಆದರೆ ಅದು ಜೀವಂತ ವಾಸ್ತವತೆಯಾಗಿದೆ, ಒಂದು ನೈಜತೆಯಾಗಿದೆ.

ಅದು ಇಲ್ಲಿ ಕಾರ್ಯನಿರತವಾಗಿದೆ ಮತ್ತು ಒಂದು ದಿನ ಬರಲಿದೆ, ಆಗ ಅತ್ಯಂತ ಕುರುಡನಾದವನು, ಅಪ್ರಜ್ಞನಾದವನು, ತಿಳಿದುಕೊಳ್ಳಲು ಎಳ್ಳಷ್ಟೂ ಇಷ್ಟವಿಲ್ಲದವನು ಕೂಡ ಅದನ್ನು ಗುರುತಿಸುವ ನಿರ್ಬಂಧಕ್ಕೊಳಗಾಗುತ್ತಾನೆ.

(CWM, 15/96)

- ಶ್ರೀಮಾತೆ

*

The Grace Will Never Fail Us

ದೈವೀ ಕೃಪೆ ನಮಗೆ ವಿಫಲತೆಯನ್ನು ಎಂದಿಗೂ ತಂದುಕೊಡುವುದಿಲ್ಲ

At the very moment when everything seems to go from bad to worse, it is then that we must make a supreme act of faith and know that the Grace will never fail us.

ಪ್ರತಿಯೊಂದೂ ಕೆಟ್ಟದ್ದಾಗಿರುವುದಕ್ಕಿಂತ ಇನ್ನೂ ಹೆಚ್ಚು ಕೆಟ್ಟದ್ದಾಗುವುದರತ್ತ ಸಾಗಿ ಹೋಗುತ್ತಿದೆ ಎಂದು ಕಂಡು ಬಂದ ಕ್ಷಣದಲ್ಲಿಯೇ ನಾವು ನಂಬಿಕೆಯನ್ನಿರಿಸುವ ಪರಮೋಚ್ಚ ಕ್ರಿಯೆಯನ್ನು ಕೈಕೊಳ್ಳಬೇಕು ಮತ್ತು ದೈವೀ ಕೃಪೆ ನಮಗೆ ಎಂದಿಗೂ ವಿಫಲತೆ ತಂದುಕೊಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

(CWM, 15/169)

- ಶ್ರೀಮಾತೆ

*

ದೈವೀ ಪ್ರಕಾಶದ ಎಳೆಗಳು

ಸೂತ್ರಗಳು

1. ಯಾವ ಮಹತ್ವಾಕಾಂಕ್ಷೆಯನ್ನೂ ಹೊಂದಿರುವುದು ಬೇಡ, ಎಲ್ಲದಕ್ಕಿಂತಲೂ ಹೆಚ್ಚಾಗಿ ಯಾವುದರಲ್ಲೂ ಹಕ್ಕು ಸಾಧಿಸುವುದು ಬೇಡ, ಆದರೆ ಪ್ರತಿಯೊಂದು ಕ್ಷಣ, ನಿಮಗೆ ಸಾಧ್ಯವಿದ್ದಷ್ಟು ಗರಿಷ್ಠಮಿತಿ ತಲುಪಿರಿ.
ಫೆ 25, 1957
2. ವಿಶ್ವಂಭರ ಪ್ರಕಟಣೆಯಲ್ಲಿ ನಿಮ್ಮ ಸ್ಥಾನ ಕುರಿತು ಹೇಳುವುದಾದರೆ ಪರಮೋಚ್ಚನು ಮಾತ್ರ ಅದನ್ನು ತೋರಿಸಿಕೊಡುವನು.
ಮೇ 2, 1957

3. ಜಗತ್ತಿನಲ್ಲಿ ನೀವು ಯಾವ ಸ್ಥಾನದಲ್ಲಿ ಅನಿವಾರ್ಯವಾಗಿ (ineluctably) ಇರಬೇಕೆಂಬುದನ್ನು ಪರಮೋಚ್ಚ ಪ್ರಭು ವಿಧಿಸಿದ್ದಾನೆ, ಆದರೆ ಆ ಸ್ಥಾನ ಯಾವುದೇ ಆಗಿರಲಿ, ಅತಿಮಾನಸದ ಸಿದ್ಧಿಯಷ್ಟು ಪರಮೋಚ್ಚ ಎತ್ತರಗಳವರೆಗೆ ಏರಿ ಹೋಗಲು ನಿಮಗೆ ಇತರರಿಗಿದ್ದಷ್ಟೇ ಹಕ್ಕಿರುತ್ತದೆ.
ಮೇ 17, 1957
4. ನಿಮ್ಮ ಸತ್ತೆಯ ಸತ್ಯದಲ್ಲಿ ನೀವೇನಿರುವಿರಿ ಎಂಬುದನ್ನು ಅಪರಿಹಾರ್ಯವಾಗಿ ವಿಧಿಸಲಾಗಿದೆ ಮತ್ತು ನೀವು ಅದಾಗುವುದನ್ನು ಯಾವುದು, ಯಾರೂ ತಡೆಯಲಾರರು, ಆದರೆ ನೀವದನ್ನು ಸಿದ್ಧಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗವನ್ನು ನಿಮ್ಮ ಮುಕ್ತ ಆಯ್ಕೆಗೆ ಬಿಟ್ಟುಕೊಡಲಾಗಿದೆ.
ಮೇ 19, 1957
5. ಆರೋಹಣ ಮಾಡುತ್ತಿರುವ ಉತ್ಪಾಂತ್ರಿಯ ಮಾರ್ಗದಲ್ಲಿ ಪ್ರತಿಯೊಬ್ಬನೂ ಅನುಸರಿಸಬೇಕಾದ ದಿಶೆಯನ್ನು ಆಯ್ದುಕೊಳ್ಳಲು ಸ್ವತಂತ್ರನಾಗಿರುತ್ತಾನೆ, ಆದರೆ ಪರಮೋಚ್ಚ ಸಿದ್ಧಿಯಿರುವ ದೈವೀ ಸತ್ಯದ ಶಿಖರಗಳತ್ತ ತೀವ್ರಗತಿಯ, ಕಡಿಡಾದ ಆರೋಹಣ ಮಾಡುವ ದಿಶೆಯಾಗಿರಬಹುದು ಇಲ್ಲವೆ ಆ ಶಿಖರಗಳಿಗೆ ಬೆನ್ನು ತಿರುಗಿಸಿ ಕೊನೆರಹಿತ ಮರುಜನ್ಮಗಳ ನಿಂತುಹೋಗದ ಸುತ್ತುಬಳಸಿನ ಹಾಗೂ ಸುಲಭವಾಗಿ ಕೆಳಸ್ತರಕ್ಕಿಳಿದು ಹೋಗುವ ದಿಶೆಯಾಗಿರಬಹುದು.
ಮೇ 23, 1957
6. ಯುಗ ಯುಗಾಂತರಗಳಲ್ಲಿ ಇಲ್ಲವೆ ನಿಮ್ಮ ಸದ್ಯದ ಜೀವನಾವಧಿಯಲ್ಲಿಯೂ ಕೂಡ ನಿಮ್ಮ ಆಯ್ಕೆಯನ್ನು ಅಂತಿಮವಾಗಿ, ಮಾರ್ಪಡಿಸಲಾಗದಂತೆ ಮಾಡಿಕೊಳ್ಳಬಹುದು ಮತ್ತು ನಂತರ ಪ್ರತಿಯೊಂದು ಹೊಸ ಸಂದರ್ಭದಲ್ಲಿ ನೀವು ಕೇವಲ ಅದನ್ನು ದೃಢೀಕರಿಸಬೇಕು ಇಲ್ಲವೆ ಪ್ರಾರಂಭದಲ್ಲಿ ನೀವು ಕೊನೆಯ ನಿರ್ಧಾರ ಮಾಡಿದರೇ ಇದ್ದಾಗ, ಪ್ರತಿಕ್ಷಣ ಮಿಥ್ಯೆ ಹಾಗೂ ಸತ್ಯಗಳ ನಡುವೆ ನೀವು ಹೊಸ ಆಯ್ಕೆ ಮಾಡಿಕೊಳ್ಳಬೇಕಾಗುವುದು.
ಮೇ 23, 1957
7. ಆದರೆ ನೀವು ಪ್ರಾರಂಭದ ದೆಶೆಯಲ್ಲಿ ಮಾರ್ಪಡಿಸಲಾಗದ ನಿರ್ಧಾರವನ್ನು ಮಾಡಿಲ್ಲವೆಂದು ಭಾವಿಸಿದಾಗಲೂ ಕೂಡ, ವಿಶ್ವದ ಇತಿಹಾಸದಲ್ಲಿರುವ ಆ

ಕೆಲವೊಂದು ಅಸಾಧಾರಣ ಕ್ಷಣಗಳಲ್ಲಿ ದೈವೀ ಕೃಪೆಯ ಸಾನ್ನಿಧ್ಯವಿದ್ದಾಗ, ಅದು ಪೃಥ್ವಿಯ ಮೇಲೆ ಅವತರಿಸಿದ್ದಾಗ, ನೀವು ಬದುಕಿರುವ ಸುದೈವ ನಿಮ್ಮದಾಗಿದ್ದರೆ, ಕೆಲವೊಂದು ಅಪರೂಪದ ಕ್ಷಣಗಳಲ್ಲಿ ನಿಮಗೆ ಕೊನೆಯ ಆಯ್ಕೆಯನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಅದು ಒದಗಿಸುತ್ತದೆ, ಅದು ನಿಮ್ಮನ್ನು ನೇರವಾಗಿ ಗುರಿಯತ್ತ ಕರೆದೊಯ್ಯುತ್ತದೆ.

(CWM, 12/349-350)

ಮೇ 23, 1957

8. ಸತ್ತೆಯಲ್ಲಿರುವ ವಿಭಜನೆ ಒಂದು ಕಪಟನವಾಗಿರುತ್ತದೆ.
9. ಮನುಷ್ಯ ತನ್ನ ದೇಹ ಹಾಗೂ ತನ್ನ ಸತ್ತೆಯ ಸತ್ಯ ಇವುಗಳ ನಡುವೆ ಕಂದರವನ್ನು ಕೊರೆದು ತೆಗೆಯುವುದು ಅತ್ಯಂತ ಹೆಚ್ಚಿನ ಕಪಟನವಾಗಿರುತ್ತದೆ.
10. ಕಂದರವೊಂದು ನಿಜವಾದ ಸತ್ತೆಯನ್ನು ಭೌತಿಕ ಸತ್ತೆಯಿಂದ ಬೇರ್ಪಡಿಸಿದಾಗ ಪ್ರಕೃತಿ ಕೂಡಲೆ ಆ ಕಂದರವನ್ನು ಎಲ್ಲ ವಿರೋಧಿ ಸೂಚನೆಗಳಿಂದ ತುಂಬಿ ಬಿಡುತ್ತದೆ, ಆ ಸೂಚನೆಗಳಲ್ಲಿ ಅತ್ಯಂತ ಮಾರಕ ಹಾಗೂ ಕೇಡುಂಟು ಮಾಡುವುದು ಸಂಶಯವಾಗಿರುತ್ತದೆ.
11. ನಿಮ್ಮ ಸತ್ತೆಯ ಸತ್ಯವನ್ನು ನಿರಾಕರಿಸುವುದಕ್ಕೆ ಯಾವುದಕ್ಕೂ, ಎಲ್ಲಿಯೂ ಅನುವು ಮಾಡಿಕೊಡದೆ ಇರುವುದು ನಿಷ್ಕಾಪಟ್ಯವಾಗಿರುತ್ತದೆ.*

- ಶ್ರೀಮಾತೆ

*

ವಾರ್ತಾಪತ್ರ

ಶ್ರೀ ಅರವಿಂದ ಸಂಕೀರ್ಣ

ಜೆ.ಪಿ. ನಗರ 1ನೇ ಹಂತ, ಬೆಂಗಳೂರು.

ದಿನಾಂಕ 7ನೇ ಜೂನ್ 2015ರ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ 12.30ರವರೆಗೆ ಮತ್ತು ದಿನಾಂಕ 8ನೇ ಜೂನ್ 2015ರ ಸೋಮವಾರದಂದು


* ಅಕ್ಟೋಬರ್ 17, 1958 ರಲ್ಲಿ ಶ್ರೀಮಾತೆಯವರು ಅನುಯಾಯಿಯೊಬ್ಬನೊಂದಿಗೆ ಮಾತುಕತೆ ನಡೆಸಿದಾಗ ಕೊನೆಯ ನಾಲ್ಕು ಸೂತ್ರಗಳನ್ನು ಅಧಿಕವಾಗಿ ಸೇರಿಸಿದ್ದರು.

ಸಾಯಂಕಾಲ 5 ಗಂಟೆಯಿಂದ 6.30 ಗಂಟೆವರೆಗೆ “Surrender in Integral Yoga - Part I & Part II” ಎಂಬ ವಿಷಯದ ಬಗ್ಗೆ ಡಾ|| ಜಮ್‌ಷೆಡ್ ಮಾವಲ್‌ವಲ್ಲ, ಶ್ರೀ ಅರವಿಂದೋ ಆಶ್ರಮ, ಪುದುಚೇರಿ ಇವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಗುರು-ಬಂಧುಗಳು ಹಾಗೂ ಇತರರು ಉಪಸ್ಥಿತರಿದ್ದರು.

ದಿನಾಂಕ 11ನೇ ಜೂನ್ 2015ರ ಗುರುವಾರದಂದು ಶ್ರೀ ಅರವಿಂದರ ಪುಣ್ಯವಶೇಷ ದಿನವನ್ನಾಗಿ ಆಚರಿಸಲಾಯಿತು. ತತ್ಸಂಬಂಧ ಬೆಳಿಗ್ಗೆ 7 ಗಂಟೆಯಿಂದ 7.30 ಗಂಟೆಯವರೆಗೆ ಸಾಮೂಹಿಕ ಧ್ಯಾನ ಏರ್ಪಡಿಸಲಾಗಿತ್ತು. ಸಾಯಂಕಾಲ 6.00 ಗಂಟೆಯಿಂದ 7.30 ಗಂಟೆಯವರೆಗೆ “The Supreme claim of the Divine Mother” ಎಂಬ ವಿಷಯದ ಬಗ್ಗೆ ಡಾ|| ಅನುರಾಧ ಚೌಧುರಿ, ಶ್ರೀ ಅರವಿಂದೋ ಆಶ್ರಮ, ಪುದುಚೇರಿ ಇವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಗುರು-ಬಂಧುಗಳು ಹಾಗೂ ಇತರರು ಉಪಸ್ಥಿತರಿದ್ದರು. 11ನೇ ಜೂನ್‌ನಿಂದ 12ನೇ ಆಗಸ್ಟ್ 2015ರವರೆಗೆ “The Spiritual Significance of Flowers” ಎಂಬ ವಿಷಯದ ಬಗ್ಗೆ ಫೋಟೋ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ದಿನಾಂಕ 17/6/15 ರಂದು ಮೀರಾಂಬಿಕಾ ಸ್ಕೂಲ್ ಫಾರ್ ನ್ಯೂ ಏಜ್ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಅಜಿತ್ ಸಬ್ಬೀಸ್‌ರವರು ನೆರೆವೇರಿಸಿದರು. ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪ್ರತಿಭಾ ಸಬ್ಬೀಸ್‌ರವರು ವಿದ್ಯಾರ್ಥಿ ನಾಯಕರಿಗೆ ಗುರುತು ಚಿಹ್ನೆಗಳನ್ನು ನೀಡಿ ಪ್ರಮಾಣವಚನ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಯುತ ಅಜಿತ್ ಸಬ್ಬೀಸ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಯೊಬ್ಬ ಮಗುವು ವಿಶಿಷ್ಟನಾಗಿರುತ್ತಾನೆ. ನಾಯಕತ್ವದ ಲಕ್ಷಣಗಳು ಮತ್ತು ಸಕಾರಾತ್ಮಕ ಚಿಂತನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಶಾಲಾ ಪ್ರಾಂಶುಪಾಲರು, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



*O Misfortune, blessed be thou,
for through thee I have seen
the face of my Lover.*

- Sri Aurobindo

RNI No. 22511/1971

No. of Pages 40 + 4 (Cov. Page)

KAR Reg No : RNP/KA/BGS/368/2015-2017

Permitted to Post 10th of Every Month. Reg. Valid till : 31-12-2017

Licensed to Post at BG PSO, Mysore Road, Bengaluru - 560 026

ಶ್ರೀ ಅರವಿಂದ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ ಅತಿಥಿ ಗೃಹವು ಈಗಾಗಲೇ ತಿಳಿಸಿರುವಂತೆ ಗುರುಬಂಧುಗಳ ಉಪಯೋಗಕ್ಕಾಗಿ ತೆರೆಯಲಾಗಿದೆ. ಈ ಅತಿಥಿ ಗೃಹದಲ್ಲಿ ತಂಗಲು ಬರುವ ಗುರು-ಬಂಧುಗಳ ಅನುಕೂಲಕ್ಕಾಗಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಸೂಕ್ತ ದರಗಳಲ್ಲಿ ಅನುವುಗೊಳಿಸಲಾಗಿದೆ. ಶ್ರೀ ಅರವಿಂದ ಸೊಸೈಟಿ ಸದಸ್ಯರುಗಳಿಗೆ ರಿಯಾಯಿತಿಯಲ್ಲಿ ವಸತಿ ಊಟಗಳ ವ್ಯವಸ್ಥೆ ಇದೆ. ಇದಕ್ಕಾಗಿ ಸದಸ್ಯರು ತಮ್ಮ ಚಾಲ್ತಿಯಲ್ಲಿರುವ ಸದಸ್ಯತ್ವದ ಚೀಟಿಯನ್ನು ತೋರಿಸಬೇಕಾಗುತ್ತದೆ.

ತತ್ಸಂಬಂಧ ಸಂಪರ್ಕಿಸಬೇಕಾದ ವಿಳಾಸ :

ಆಡ್‌ಮಿನಿಸ್ಟ್ರೇಟಿವ್ ಮ್ಯಾನೇಜರ್

ಶ್ರೀ ಅರವಿಂದ ಸಂಕೀರ್ಣ, ಶ್ರೀ ಅರವಿಂದ ಮಾರ್ಗ

ಜೆ.ಪಿ.ನಗರ ಮೊದಲನೇ ಹಂತ, ಬೆಂಗಳೂರು - 560 078

ದೂರವಾಣಿ : 080-22449882, 22459628

Ed. : Dr. K.S. Amur, M.Sc., PhD, Pub : Ajit S. Sabnis.

Ptd. by M/s Seshaasai e-forms Pvt. Ltd.,

on behalf of Sri Aurobindo Complex Trust, 'Sri Aurobindo Marg',

J.P. Nagar I Phase, Bengaluru - 560 078. Phone : 080 - 2244 9882.